

ನಾರಾಯಣ ಎನ್ನಬಾರದೆ ನಿಮ್ಮ ನಾಲಿಗೆಯೊಳು

1. **Ref.:** Shri Purandara Dasara Sahitya Part – 5, Loka Neeti, edited by Shri Betageri Krishna Sharma and Shri Bengeri Huchha Rayaru, page no. 02.
2. **Ref.:** Purandara Sahitya Darshana, Samputa 3, Samaja Darshana edited by Prof. S.K. Ramachandra Rao, page No. 101.
3. **Ref.:** Samagra Dasa Sahitya, Samputa 3.2 published by Kannada & Culture Dept, Govt of Karnataka, Bengaluru, page No. 169.
4. **Note:** This song is not available in the books of Sri. Pavanje Guru Rao and also in the books of Gorebala Hanumantha Rayaru.
5. **Note:** Lyrics in all the above references are same and the singer has followed these wordings.

ರಾಗ: ಬಿಲಹರಿ

ತಾಳ: ಆದಿ

ನಾರಾಯಣ ಎನ್ನಬಾರದೆ ನಿಮ್ಮ

ನಾಲಿಗೆಯೊಳು ಮುಳ್ಳು ಮುರಿದಿಹುದೆ || ಪ ||

ವಾರಣಾಸಿಗೆ ಪೋಗಿ ದೂರ ಬಳಲಲೇಕೆ

ನೀರ ಕಾವಡಿಯನು ಪೊತ್ತು ತಿರುಗಲೇಕೆ

ಊರೂರು ತಪ್ಪದೆ ದೇಶಾಂತರವೇಕೆ

ದಾರಿಗೆ ಸಾಧನವಲ್ಲವೆ ಹರಿ ನಾಮ || 1 ||

ನಿತ್ಯ ಉಪವಾಸವಿದ್ದು ಹಸಿದು ಬಳಲಲೇಕೆ

ಮತ್ತೆ ಚಳಿಯೊಳು ಗಂಗೆ ಮುಳ್ಳುಗಲೇಕೆ

ಹಸ್ತವ ಪಿಡಿದು ಮಾಡುವ ಜಪ-ತಪವೇಕೆ

ಮುಕ್ತಿಗೆ ಸಾಧನವಲ್ಲವೆ ಹರಿ ನಾಮ || 2 ||

ಸತಿ ಸುತರನು ಬಿಟ್ಟು ಯತಿಗಳಾಶ್ರಮವೇಕೆ

ವ್ರತ-ಕೃಚ್ಛ್ರ ನೇಮ-ನಿಷ್ಠೆಗಳೇತಕೆ

ಪೃಥಿವಿಯೊಳಗೆ ನಮ್ಮ ಪುರಂದರ ವಿರಲನ

ಅತಿ ಭಕ್ತಿಯಿಂದೊಮ್ಮೆ ನೆನೆದರೆ ಸಾಲದೆ || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಉಪವಾಸ, ಜಪ ತಪ, ತೀರ್ಥಯಾತ್ರೆ, ದೇವರ ಪೂಜೆಗೆ ನೀರ ಕಾವಡಿ ಹೊರುವ ನೇಮ, ಆಶ್ರಮವಾಸ, ಕೃಚ್ಚಾದಿ ತಪಸ್ಸಿನ ಆಚರಣೆ - ಇಂಥ ಸುತ್ತು ಬಳಸು ದಾರಿಯಲ್ಲಿ ತೊಳಲಾಡುವುದರ ಬದಲು ದೈವವನ್ನು ನಂಬಿ ಏಕೆ ನಡೆದುಕೊಳ್ಳಬಾರದು ಎಂದು ದಾಸರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಹರಿಯ ಉತ್ಕಟ ಭಕ್ತಿಯೊಂದಿದ್ದರೆ ಮಿಕ್ಕ ಯಾವ ಸಾಂಪ್ರದಾಯಿಕ ಆಚಾರ-ವಿಚಾರಗಳೂ ಬೇಕಿಲ್ಲವೆಂಬುದನ್ನು ದಾಸರು ಈ ಹಾಡಿನಲ್ಲಿ ಹೇಳಿದ್ದಾರೆ.

ಕೃಚ್ಛ್ರ = ದೇಹ ದಂಡನೆಯ ವ್ರತ

ಕಾವಡಿ - ಹೆಗಲ ಮೇಲೆ ಹೊರುವ ಅಡ್ಡೆ.

ಕೃಚ್ಛ್ರ ವ್ರತ - ಸಾಂತಪನಾದಿ ವ್ರತ, ದೇಹವನ್ನು ಸೊರಗಿಸುವ ಕಠಿಣ ವ್ರತಾಚರಣೆ.

Classification: Keerthane

Ankita: Purandara Vittala

Location: NA

Category: bhakti, Vishnu stuti, loka neeti

Group Words: Narayana, nalige, mullu, kashi, niru, ooru, Krishna, dari, upavasa, vrata, gange, kai, japa, mukti, pati, patni, bhumi,

Pravachana: NA

Explanation: NA